

ಕರ್ನಾಟಕ ಸರ್ಕಾರ

(ಸಿ.ಆರ್.ಪಿ.67)

ಹೇಳಿಕೆ ಹಾಳೆ
(ಆರ್.ಪಿ.ಸಂಖ್ಯೆ 57)
ನಮೂನೆ ಸಂಖ್ಯೆ 4

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಸ್ಟೆಷಲ್ ನ್ಯಾಯಾಧೀಶರ ನ್ಯಾಯಾಲಯ, ಹಾಸನ
ಸ್ಟೆಷಲ್ ಕೇಸ್ ನಂಬರ್ : 92/2011

ಪ್ರಾಸಾ- 61 ಚಾಸಾ- 83

ಸಾಕ್ಷಿದಾರರ ಹೆಸರು: : ಹೆಚ್ ಎಸ್ ಪ್ರಭುಕುಮಾರ್
ತಂದೆಯ ಹೆಸರು: : ಲೇಟ್ ಹೆಚ್ ಜಿ ಶಂಕರಪ್ಪ
ವಯಸ್ಸು: : 62 ವರ್ಷ
ಉದ್ಯೋಗ: : ನಿವೃತ್ತ ವಾಣಿಜ್ಯ ತೆರಿಗೆ ಉಪ ಆಯುಕ್ತರು
ವಾಸ : ಬೆಂಗಳೂರು

ಸಾಕ್ಷಿಯನ್ನು ಕರೆಸಿ ಪ್ರಮಾಣವಚನ ಬೋಧಿಸಿದ ದಿನಾಂಕ: 11-07-2025:

ಮುಖ್ಯ ವಿಚಾರಣೆ: ಸರ್ಕಾರದ ಪರವಾಗಿ ಮಾನ್ಯ ವಿಶೇಷ ಅಭಿಯೋಜಕರಿಂದ:

ನಾನು ಆಗಸ್ಟ್ 2010 ಡಿಸೆಂಬರ್ 2012ರವರೆಗೆ ಉಪಮೌಲ್ಯವರ್ಧಿತ ತೆರಿಗೆ
ಅಧಿಕಾರಿಗಳ ಕಛೇರಿಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತೇನೆ.

2.ದಿ:14-12-2010ರಂದು ಚಿಕ್ಕಮಗಳೂರು ಲೋಕಾಯುಕ್ತ ಪೊಲೀಸ್
ಉಪಾಧೀಕ್ಷಕರು ಪತ್ರ ಬರೆದು ಸಿ ಎಸ್ ರಂಗಸ್ವಾಮಿರವರ ಮಗ ಸಿ ಆರ್ ಮಂಜುನಾಥ್
ಎಂಬುವವರು ಯಾವ ದಿನಾಂಕದಿಂದ ವ್ಯಾಪಾರ ಪ್ರಾರಂಭಿಸಿರುತ್ತಾರೆ ಎಂಬ ಬಗ್ಗೆ ಮಾಹಿತಿ
ಹಾಗೂ ವ್ಯಾಪಾರ ನಡೆಸಲು ನಮ್ಮ ಕಛೇರಿಯಿಂದ ಪರವಾನಿಗೆ ಪಡೆದಿದ್ದರೇ, ಪಡೆದಿದ್ದಲ್ಲಿ
ಅದಕ್ಕೆ ಬೇಕಾದ ಶುಲ್ಕವನ್ನು ಎಷ್ಟು ಕಟ್ಟಿರುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಹಾಗೂ
ಅದಕ್ಕೆ ಸಂಬಂಧಿತ ದಾಖಲೆಗಳನ್ನು ದೃಢೀಕರಿಸುವಂತೆ ಲಿಖಿತವಾಗಿ ಕೋರಿದ್ದರು. ಅದರಂತೆ

ನಾನು ನಮ್ಮ ಇಲಾಖೆಯಲ್ಲಿ ನಿರ್ವಹಿಸಿದ್ದ ವಹಿಗಳನ್ನು ಪರಿಶೀಲಿಸಿ ನಾನು ದಿ:25-1-2011 ರಂದು ವರದಿಯನ್ನು ನೀಡಿರುತ್ತೇನೆ. ಸದರಿ ವರದಿಯನ್ನು ದೋ.ಪಟ್ಟಿಯೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಿರುವುದು ಕಂಡುಬರುತ್ತಿಲ್ಲ, ಆದ್ದರಿಂದ ನಿಶಾನೆಯನ್ನಾಗಿ ಗುರುತಿಸಿಲ್ಲ.

3.ಅದೇ ದಿನಾಂಕದಂದು ಚಿಕ್ಕಮಗಳೂರು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಸಿ ಎಸ್ ರಂಗಸ್ವಾಮಿ ಇವರ ಮಗ ಸಿ ಆರ್ ಮಂಜುನಾಥ್ ರವರು ಮೆಸರ್ಸ್ ಜಯಲಕ್ಷ್ಮಿ ಫ್ಯಾನ್ಸಿ ಸೆಂಟರ್‌ನ್ನು ನಡೆಸುತ್ತಿದ್ದು ಅದಕ್ಕೆ ಸಂಬಂಧಿಸಿದಂತೆ ನಮ್ಮ ಕಛೇರಿಗೆ ವಾಣಿಜ್ಯ ತೆರಿಗೆ ಪಾವತಿಸಿದ ಬಗ್ಗೆ ಮಾಹಿತಿ ಮತ್ತು ದಾಖಲೆ ದೃಢೀಕರಿಸಿ ನೀಡುವಂತೆ ಕೇಳಿದ್ದರು. ಅದರಂತೆ ನಾನು ನಮ್ಮ ಇಲಾಖೆಯಲ್ಲಿ ನಿರ್ವಹಿಸಿದ್ದ ದಾಖಲೆಗಳನ್ನು ಪರಿಶೀಲಿಸಿ ನಿಪಿ-106ರಂತೆ ಮಾಹಿತಿಯನ್ನು ದಿ:5-2-2011ರ ಪತ್ರದೊಂದಿಗೆ ನೀಡಿರುತ್ತೇನೆ. ಅದರಲ್ಲಿ ನನ್ನ ರುಜು ಇದ್ದು ನಿಪಿ-106(ಎ) ಎಂದು ಗುರುತಿಸಲಾಯಿತು. ಆ ಮಾಹಿತಿ 2006-07ರಿಂದ 2008-09ಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಈ ಬಗ್ಗೆ ನಾನು ಪೊಲೀಸರ ಮುಂದೆ ಹೇಳಿಕೆ ನೀಡಿರುತ್ತೇನೆ.

ಪಾಟೀಸವಾಲು: ಆರೋಪಿ ಪರಶ್ರೀ ಬಿ ಜೆ ಪಿ ಎಸ್ ವಕೀಲರಿಂದ:

ಮಂಜುನಾಥ್ ರವರು ಜಯಲಕ್ಷ್ಮಿ ಫ್ಯಾನ್ಸಿ ಸೆಂಟರ್‌ನ್ನು ಏಕಸ್ವಾಮ್ಯದಲ್ಲಿ ನಡೆಸುತ್ತಿದ್ದರು ಎಂದರೆ ನಿಜ. ನಮ್ಮ ಇಲಾಖೆಗೆ ತೆರಿಗೆ ಕಟ್ಟಬೇಕಾದರೆ ಅವರು ಅಕೌಂಟ್ಸ್ ನ್ನು ಹಾಜರುಪಡಿಸಬೇಕು ಅದನ್ನು ನಾವು ಪರಿಶೀಲಿಸಬೇಕು ಎಂದರೆ ಸಾಕ್ಷಿಯು ಅದರ ಅವಶ್ಯಕತೆ ಇಲ್ಲ, ಅದು ಸ್ವಯಂ ನಿರ್ಧಾರಿತ ತೆರಿಗೆ ಎನ್ನುತ್ತಾರೆ. ಆ ತೆರಿಗೆಯನ್ನು ಅವರು ಚೆಕ್ ಮೂಲಕ ಕಟ್ಟಿರುತ್ತಾರೆ ಎಂದರೆ ಸಾಕ್ಷಿಯು 2008-09ರಲ್ಲಿ ನಗದಾಗಿ ಕಟ್ಟಿರುತ್ತಾರೆ ಎನ್ನುತ್ತಾರೆ. ಹಣವನ್ನು ನಮ್ಮ ಇಲಾಖೆಯಲ್ಲಿ ಸ್ವೀಕರಿಸಿದ ಬಗ್ಗೆ ರಶೀದಿ ನೀಡುತ್ತೇವೆ ಎಂದರೆ ಸರಿ.

ಮರು ವಿಚಾರಣೆ: ಇಲ್ಲ

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯನ್ನು ನನ್ನ ಉಕ್ತಲೇಖನದ ಮೂಲಕ ಬೆಳಚ್ಚು ಮಾಡಿಸಲಾಯಿತು)

ಓ.ಹೆ.ಕೆ.ಸ.ಇದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಸ್ಟೆಷಲ್

ನ್ಯಾಯಾಧೀಶರು, ಹಾಸನ.